



ತಿಮ್ಮಣ್ಣ ಬಡಕನಹಳ್ಳಿ ಅವರ ಕುಟುಂಬ

ದಾಹವನ್ನು  
ಪರಿಹರಿಸುವ

ನೀರು ಅನಾರೋಗ್ಯಕ್ಕೂ

ಕಾರಣವಾಗಬಲ್ಲದು. ನೀರು ನಂಜಾಗುವ ಈ ಪ್ರಕ್ರಿಯೆ ನಾಗರಿಕತೆಯ ಭರಾಟೆಯ ಸೃಷ್ಟಿಗಳಲ್ಲೊಂದು. ಫ್ಲೋರೈಡ್‌ಯುಕ್ತ ನೀರಿನಿಂದ ತೊಂದರೆ ಅನುಭವಿಸುತ್ತಿದ್ದ ನಾಡಿನ ಅನೇಕ ಜನರು ಮಳೆನೀರನ್ನು ಮನೆಮದ್ದಾಗಿ ಕಂಡುಕೊಂಡಿದ್ದಾರೆ. ಮಧುಗಿರಿ ತಾಲ್ಲೂಕಿನ ಗ್ರಾಮಗಳಲ್ಲಿ 'ಬೈಫ್' ಸಂಸ್ಥೆ ಕುಡಿಯುವ ನೀರಿಗಾಗಿ ಮಳೆನೀರಿನ ತೊಟ್ಟಿಗಳ ತಂತ್ರಜ್ಞಾನ ಪರಿಚಯಿಸುವ ಮೂಲಕ, ಅಲ್ಲಿನ ಜನರಿಗೆ ಮಳೆನೀರಿನಲ್ಲಿನ ಮಾಂತ್ರಿಕಶಕ್ತಿಯನ್ನು ಕಾಣಿಸಿದೆ.

■ ಶ್ರೀ ಪಡೆ

# ಮಳೆನೀರೇ ಮನೆಮದ್ದು

'ಯಾವಾಗಲಾದರೂ ಬೇರೆ ನೀರು ಕುಡಿದವೋ, ನಾಲ್ವೈದು ದಿನಗಳಲ್ಲೇ ಕಾಲುನೋವು ಕಾಣಿಸಿಕೊಳ್ಳುತ್ತೆ, ಮತ್ತೆ ಮಳೆನೀರು ಕುಡಿದರಷ್ಟೇ ನೋವು ವಾಸಿಯಾಗುತ್ತೆ' - ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕಿನ ಡೈರಿ ಫಾರ್ಮ್ ಮಾಲಿಕ ಐಡಿಹಳ್ಳಿಯ ಮಸ್ತನ್ ಸಾಬರ್ (62) ಸಮಸ್ಯೆ ಇದು. ಕಾರಣ, ಅಲ್ಲಿನ ಅಂತರ್ಜಲದಲ್ಲಿರುವ ಅಧಿಕ ಫ್ಲೋರೈಡ್ ಅಂಶ.

ಪುರವರ ಪಂಚಾಯತಿನ ಗಮಕಾರನಹಳ್ಳಿಯ ರಾಮಕೃಷ್ಣಪ್ಪ (69) ಅವರಿಗೂ ಕಾಲು, ಮಂಡಿ ನೋವು, ಹಸಿವಾಗದ ಸಮಸ್ಯೆಗಳು ಇದ್ದುವು. ಎರಡು ವರ್ಷದ ಹಿಂದೆ ಅವರು 8600 ಲೀಟರಿನ ಮಳೆನೀರ ತೊಟ್ಟಿ ಮಾಡಿಸಿಕೊಂಡರು. ಮಳೆನೀರು ಕುಡಿಯತೊಡಗಿ ಒಂದು ತಿಂಗಳಲ್ಲೇ ಬದಲಾವಣೆ. ಆರು ತಿಂಗಳಲ್ಲಿ ಕಾಲುನೋವೂ ಮಾಯ. ಹಿಂದಿನಂತೆ ಆಸ್ಪತ್ರೆ ಭೇಟಿ, ತಿಂಗಳಿಗೆ 5000 ರಿಂದ 1000 ರೂ. ಖರ್ಚು ಇಲ್ಲ ಎನ್ನುತ್ತಾರೆ.

ಇಮ್ಮಡಿಗೊಂಡನಹಳ್ಳಿಯ ನಟರಾಜರಿಗೂ (59) ಮಳೆನೀರು ಆರೋಗ್ಯದಾಯಿ. ಅವರ ನಾಲ್ಕು

ಜನರ ಕುಟುಂಬ ವರ್ಷವಿಡೀ 8000 ಲೀಟರಿನ ತೊಟ್ಟಿಯಿಂದ ಕುಡಿಸಿರು ಎತ್ತಿಕೊಳ್ಳುತ್ತಿದೆ. ಇದು ಅವರ ಮೋಣಕಾಲು ನೋವಿಗೆ ಮದ್ದಾಗಿದೆ. 'ಮನೆಯಲ್ಲೇ ನೀರು ಇರುವುದು ಏನು ಅನುಕೂಲ ಅಂತೀರಿ. ಹಿಂದೆ ಎರಡು ಕಿಲೋಮೀಟರ್ ದೂರದ ಆರ್.ಒ. ಘಟಕಕ್ಕೆ ಹೋಗಿ ತರಬೇಕಿತ್ತು. ಅದನ್ನು ಕುಡಿದಾಗ ನೋವೂ ಇತ್ತು. ಅಷ್ಟು ದೂರ ಹೋದದ್ದೇ ಕರೆಂಟ್ ಇಲ್ಲ, ಆಪರೇಟರ್ ಆಚೀಚೆ ಹೋಗಿದ್ದಾರೆ ಎಂಬೆಲ್ಲಾ ಕಾರಣಗಳಿಂದ ಒಮ್ಮೊಮ್ಮೆ ವೇಸ್ಟ್ ಆದದ್ದಿತ್ತು. ಮಳೆನೀರ ಸಂಗ್ರಹದಿಂದ ತುಂಬ ಸಮಯದ ಉಳಿತಾಯ ಆಗಿದೆ' ಎನ್ನುತ್ತಾರೆ.

**ಕಾಯಿಲೆ ಜಲಜನ್ಯ, ಸಮಸ್ಯೆ ಮಾನವನಿರ್ಮಿತ**

ಫ್ಲೋರೋಸಿಸ್ ಎನ್ನುವ ಜಲಜನ್ಯ ಕಾಯಿಲೆ ಹಲವು ರೀತಿಗಳಲ್ಲಿ ಬಾಧಿಸುತ್ತದೆ. ಅದನ್ನು ಮೂರು ಘಟ್ಟಗಳಾಗಿ ವರ್ಗೀಕರಿಸಿದ್ದಾರೆ.



ಪಂಡಿತ್ ಪಾಟೀಲ್